

జಿಂಬಪನ್ನು ಹೊಳ್ಳಂತಹ ಮನುಷ್ಯನು (2 ಅರಣ್ಯ 4:8-17)

ఎల్లాంకన జీవితదల్లన జేన్స్‌ల్ని గొప్పితుచ ఘటనే ఎందరే ఒబ్బె స్త్రీయు తమినిగాగి “ప్రపాది కేవలణియెన్ను” కట్టుపడు మత్తు మగన్ను బహుమానవస్థాగి హోందుపుడే అగిదే. ఈ జిరహలిజితచాద కథియు బ్యాబుల్ క్రూసీన మక్కలిగి ప్రియవాదధ్వ అగిదే. నాను నమ్మి హారుదల్లన ఈ ఘటనేయెన్ను “జీవవస్థ కేవటంతక మనుష్యును” ఎందు కరెయుఉనే.

ఆతిథ్య నత్పురవు విష్టరిసినల్చూట్టు (4:8-11)

ଏଅଳ୍ପନୁ ଜିନ୍ତୁଯେଇମୁଦ୍ରକଙ୍କୁ ନବିନ୍ତ୍ରାରଚାରି ଶ୍ରୀଯାଃପିଣ୍ଡିରଦମୁ. ମେଘାଂଦ
ମେଲେ ଶ୍ରୀଯାଃପିଣ୍ଡିର ବଂଦ ମୋର୍ଦ୍ଵୁ (ପ୍ରଜନଗତ୍ୟ 8, 9), ଅରନନ୍ ଜୀବିନୀରେ
ଅରମନେଯାର ସ୍ଫୁର୍ତ୍ତଚାର ଅଜ୍ଞେଆଲାନିଂ (1 ଅରନ୍ 18:46; 21:1), ଏଥେଇନୁ ବାଜନ
ତୁଚ୍ଛାଦିଗରେଣ୍ଟୁ ଏଦୁଲାହିଦ ସ୍ଫୁର୍ତ୍ତଚାର (1 ଅରନ୍ 18) କମ୍ପେଲ୍ ବୈଷ୍ଣବୀ (2 ଅରନ୍ 4:25)
ନାହିଁନୁତ୍ତିତ୍ତୁ ବହୁତି ଏଅଳ୍ପନୁ ତନ୍ତ୍ର ନାରାଦ୍ରଜିକିର ନେଇବେଳେ ବୁଦ୍ଧିଦିନିଂ ହେବାରବରଲୁ,
ବିଶ୍ଵାଂତି ହେବାରଦଲୁ ମୁକ୍ତ ଧ୍ୟାନିନଲୁ କମ୍ପେଲ୍ ବୈଷ୍ଣବୀ ହୋଇରିବହୁକୁ.

ಇಂದ್ರಾಲನ ಉತ್ತರಕ್ಕೆ ಮಾರು ಮೈಲಿಲ್ಲ, ಕಮೆಲ್ಲ ಬೆಣ್ಣದ ಮಾರ್ಗದ ಶಾನೇಮ್ಯಾ ಎಂಬ ಹೆಸಲನ ಹಳ್ಳಿಯಲು (ನೋಡಿಲ ಯೆಹೊಳುವ 19:18; “ಎಂಬುದನ ದಿನಗಳಲ್ಲಿ ಇನ್ನೂಯೆಲು ಮತ್ತು ನುತ್ತಾನ ರಾಜ್ಯಗಳನ್ನು” ತೋಲನುವ ನಕಾಶೆಯನ್ನು ಈ ಹಾರದಲ್ಲಿ ಮತ್ತೊಂದು ಈಡಿ ನೋಡಿಲ) ಶಾನೇಮ್ಯಾಪ್ಲ ಎತ್ತರದ ಬೆಣ್ಣಗಳಲ್ಲ ಒಂದಾಗಿದ್ದು “ಹಳ್ಳಹಸಿ ರಾಗಿ ಬೆಳೆದಂತಹ ಅಲ್ವಾ ಮರಗಳ ಮತ್ತು ತೊನೆದಾಡುವ ಧಾನ್ಯದ ಹೊಲಗಳಲ್ಲ ಸ್ಥಿತಪಾಗಿತ್ತು” ಇದು ಒಂದು ಜಿಕ್ಕ ಹಳ್ಳವಾಗಿದ್ದು, “ಮುಖ್ಯವಾಗಿ ರ್ಯಾಲಿಲಂದ ಕೂಡಿದ ಉರಾಗಿತ್ತು ಮತ್ತು ನಮ್ಮಾಧಾನದ ಹಾಗೂ ಸರಳತೆಯ ನ್ಯಾಷಪಾಗಿತ್ತು.”¹¹ ಕೆಲವೇ ಕೆಲವು ಮೈಲಿಗಳಂದ ಇಂದ್ರಾಲು ಮತ್ತು ಶಾನೇಮ್ಯಾಗಳ ಬೇರೆಭಾಷೆಯಿದ್ದಷ್ಟು, ಅದರೆ ಅವುಗಳೇಡೂ ಕೂಡಾ ಕರ್ತವೀಗಿ ಮನುಷ್ಣ ಕೊಡುವುದರ ಬಿಂಬಿಯದಲ್ಲ ಎರಡು ಬೇರೆ ಜಗತ್ತೆ ಆಗಿದ್ದರು. ಇಂದ್ರಾಲು ಬಲು ಕಾಲದಿಂದಲೂ ರಾಜಜರ ದುಷ್ಪಿತನಕ್ಕೆ ತೋಂಪ್ರಪಾಗಿತ್ತು (ನೋಡಿಲ 1 ಅರನು 21; 2 ಅರನು 9:30); ಅದರೆ ಹಳ್ಳಿಯಾದ ಶಾನೇಮ್ಯಾದಲ್ಲ, ಸಂಜಕೆಯ ಬೆಂಕಿಯ ಕೆಲವರ ಹೃದಯದಲ್ಲಿ ಇನ್ನೂ ಪ್ರತಾರವಾಗಿ ಉಲಯ್ಯಿತಿತ್ತು.

ಅತಿಥ್ಯ ಸತ್ಯಾರ್ಥ ಒಂದು ಲುಡಾಹರಣೆ

నమ్మ కథియ ఆరంభద వజనదళ్ల శునేమృదుల్నన ఒబ్బ బిశ్వాసియ బగిగే నూజినల్పుట్టిదే: “బందు నాలి ఎలాండును శునేచుగే హోలదును, ఒబ్బ తులునే స్తీయ అల్లుడుళ్ల” (2 అరసు 4:ఎ). ఈ స్తీయ హేసరు నమగే తిఱయదు, ఆదరే ఆకెయు చుక్కున్నశ్శ హడియుచ పయస్సినవళాగిద్దరూ, ఆకెయు పయస్సాద గండనస్సు మదుచెయాగిద్దుళ్ల² (వజన 14) ఆకెను ర్యాతనాగిద్దను (వజన 18) ఎంబుదు నమగే తిఱిదిదే. ఆకెయు “తులునేతాగిద్దుళ్ల” ఎంబుదూ నిక నమగే హేచ్లపుట్టిదే. ఈ

ಹದದ್ವ ನಾಮಾಜಿಕ ಸಿಲಿಬಿಗಿಂಡಲು ಅವಶ ಸಂಪತ್ತನ್ನು ಸೂಚಿಸುವುದಾಗಿದೆ. NIVಯಲ್, “ಹಣವಂತೆ” ಎಂದಿದೆ ಐಲು ಮಹತ್ವದ್ದೇಂದರೆ, ಬಿಗ್ರಹಾರಾಥನೇಯ ಮತ್ತು ದೇವಲಲ್ಲದ ರಾತ್ಸೈ ದಳ ಅವಶ್ಯ ಯೆಹೋವಾನೆನ್ನಿಂದ ಬಲವಾದ ಬಿಶ್ವಾಸವನ್ನು ಹೊಂದಿದ್ದಳ (ಸೋಂಡಿಲ ವರ್ಜನೆಗಳು 9, 16; 1 ಅರನು 19:18).

ಹೇಗೆನ್ನೀಡಿ, ಈ ಸ್ತ್ರೀಯ ಎಲ್ಲಾಂಶನೊಡನೆ ನಂಹಕರ್ಕದಲ್ಲಿ ಬಂದಳು. ಬಹುಶಃ ಇದು ಎಲ್ಲಾಂಶನು ತಾನು ಹಾದು ಹೋಗುವ ಶ್ರವಿಯೊಂದು ಹಟ್ಟಿನಾದಲ್ಲಿ ಬೋಧಿಸುವ ಅಭಿಜ್ಞನ ಮಾಡಿಕೊಂಡಿರಬಹುದು, ಮತ್ತು ಅಸ್ತ್ರೀಯ ಅದನ್ನು ಕೇಳಿರಬಹುದು. ಅತನು ಒಂದು ದಿನ ಆ ಹಜ್ಜ್ಯಾಯ ಮೂಲಕ ಹಾದು ಹೋಗುವಾಗ ಆತನನ್ನು ಆಕೆಯು ಗುರುತಿಸಿರಬಹುದು; ಅತನು ಈ ನಾಲ್ಕಿ ಅವಶಗೆ ಜೆನ್ನಾಗ್ರಿ ತಿಳಿದಿರುವ ವೃತ್ತಿಯಾಗಿದ್ದಿರಬಹುದು. ಏನೇ ಆದರೂ, ಆಕೆಯು ಆತನನ್ನು ನೋಡಿರಬಹುದು ಮತ್ತು ಆತನನ್ನು ಉಳಿಟಕ್ಕಾಗಿ ಆಮಂತ್ರಿಸಿರಬಹುದು. “ಆಕೆಯು ತನ್ನ ಮನಯಾಜ್ಞಯೇ ಉಳಿಟಮಾಡಬೇಕೆಂದು ಒತ್ತಾಯಿಪಡಿಸಿದಳ್ಳ” ಎಂದು ವೇದ ಭಾಗವ್ಯ ಹೇಳುತ್ತದೆ (2 ಅರಣ್ಯ 4:8ಇ). ಆಕೆಯು ಬರವುದಕ್ಕಾಗಿ ಆತನನ್ನು “ಒತ್ತಾಯಿಸಿದಳ್ಳ” (CJB); ಆಕೆಯು ಆತನನ್ನು “ತ್ವೇರೇಹಿಸಿದಳ್ಳ” (NIV); ಆಕೆಯು ಆತನನ್ನು “ಬೇಡಿ ಕೊಂಡಳ್ಳ” (NCV). ನಾನು ವಾಸಿಸುವ ಕಡೆಯಲ್ಲ, ನಾವು ಅದನ್ನು “ಅವಳ ಆತನಿಂದ ಇಲಿಂದಬೆಂಬ ಅಲಕ್ಕರವನ್ನು ಹಡೆಯೆಲೇ ಇಲ್ಲ” ಎಂದು ಹೇಳುತ್ತೇಂದೆ.

ಎಲ್ಲಣಂತಹ ಆಕೆಯ ಕೇ ಕೆಳಕಾಳುವಿಕೆಯಿಂದ ನಂತರಷ್ಟನಾಗಿರಲಬಹುದು. ಅನೇಕ ಬೋಧಕರು ಮನಗಳಿಗೆ ಉಪಕಾರೀ ಆಮಂತ್ರಿಸಲ್ಪಡುತ್ತಾ ಇರುವುದಕಾರೀ ನಂತಾಳಿ ಸುವರ್ಚರಾಗಿರುತ್ತಾರೆ. ಈ ನಂತಾಳಿಯದಲ್ಲ, ಎಲ್ಲಣಂತಹ ಗೆಂಡೆಜ ಎಂಬ ಸೇವಕನಿಧನ (ಪಜನ 12), ಹೀಗಾಗಿ ಆ ಆಮಂತ್ರಣ ಆ ಜ್ಞಾನ ಮನುಷ್ಯರಿಗೆ ವಿನಿಲನಲ್ಪಡಿತು.

ନମ୍ବୁ ହିଂଦିନ ହାରଦଳ୍ଲ, ଏଇତମ୍ଭନୁ ଏନ୍ତା ଜିଲ୍ଲାଦ ସ୍ଥିରେ ସକାଳୀଣିଦନୁ; କି ଅଧ୍ୟୟନନ୍ଦଲଳ୍ଲ, ଆତମୁ ଶ୍ରୀମଂତଜାଦ ପ୍ରିୟୋଦନେ ଘ୍ୟପକଳିନ୍ଦିଦ୍ଵାନେ. ଦେବରଠେ ଆତମୁ “ଯାରେବୁଲିଗୁ ତାରତମ୍ଯ ମୁଦଳଳ” (ଆହେନ୍ତିଲାର କୃତ୍ୟଗଭୀ 10:34). ଆତମୁ ଶ୍ରୀମଂତର ଚନ୍ଦେଯିଲଙ୍କ ବଡ଼ପର ଚନ୍ଦେଯିଲଙ୍କ ଶକ୍ତିଯିତନିଦ ଇଦ୍ବାଗଲା ମୁତ୍ତେ ବଳହିନେବିଦ୍ବାଗଲା ନମ୍ବାନପାଗିଯେ ଇନ୍ଦନୁ.

ଉଦ୍‌ବ୍ୟାଦ ନୀତିର, ଏଣେକମୁ ହୋଇଥିଲେଇରୁଥାଗ, ଆ ଶ୍ରୀଯୁ ଆତମୁ କିମ୍ବା ନୃତ୍ୟକୁ ବନ୍ଦାଗଲେଇ ଆକେଯ ମନେଯିଲୁଯେ ଉଦ୍‌ବ୍ୟାଦବେଳେକେଂଦ୍ରୁ ପ୍ରତ୍ୟେକୁ ଚାଗି ନୁହିଲିଛିଦକ୍ଷ. କିନ୍ତୁ ଯ ବଜନଦ କୌନେଯିଲୁ “ଆଂଦିନିଠିଦ ଅଚମ ଆ ମାନଙ୍କିଠିଦ ହୋଇଥାଗଲେଇ ଆ ମନେଯିଲୁଯ ଉଦ୍‌ବ୍ୟାଦକୁଠିଦନୁ” ଏଠିଦ ହେଉଥିଲା. ମନେଯିଲୁ ଯାରେ ଆକାରପଣ୍ଟୁ ସିଦ୍ଧପଦିନପ ଅଦୁ ବଜେଇ ଅଦିଗେଯ ଆଗିରୁଥିଲେ. ବୋଲିଥିକରୁ ମନେଯିଲୁ ଅଦିଗେ ମାକିଦ ଉଦ୍‌ବ୍ୟାଦ ଆମୁନ୍ତଣଦିଲ୍ଲ ନୀତିରେଣ୍ଟିମୁହରାଗିଦ୍ବ୍ୟାଦ, ଆଦରେ ଆ ଆକାରପୁ ନୟୁଦରହିତବାଗିଦ୍ବ୍ୟାଦନ୍ତୁ ଅଧିବା ତିନ୍ତୁଲି ଅଯୋଗ୍ୟବାଗିଦ୍ବ୍ୟାଦନ୍ତୁ ଅପର କଂଦୁକେଠିନିକରେ ଅଚରୁ ଅଗ୍ରେ ମୁରଜିଲାରର.

ଶୁନେବିନ ସ୍ତ୍ରୀଯ ମନେଯାଳ୍ ମାଦୁତ୍ତିର୍ଦ୍ଦ ଆକାରଦ ବାଗେ ଯାଏବ ଚିପରକ୍ଷେଯନ୍ତ୍ର ଜ୍ୟୋତିର୍ଲଙ୍ଘ କେବାଦୁପୁରିଲ୍ଲ, ଅଦରେ ଉପଦ ମେଜିନ ବାଜୀଯାଳ୍ନ ନଂଭାଣ୍ଜେଯନ୍ତ୍ର ଲୋହିସିକେବାଳ୍କୁପଦୁ କଞ୍ଚକେନାଳ୍, ଏଇଥିନୁ ଏଇଯିନେବାଦନେ କଳେଦିନତକ ଭାବେପ୍ରେରିତ ବାଦ ପଣ୍ଡାଗିରି ତନ୍ତ୍ର ଅନୁଭବଗାରିନ୍ଦ୍ରୀ ହେଲୁତ୍ତିରୁପୁରଦନ୍ତ୍ର ମୁକ୍ତ ଯିହୋଇପନୁ ଅପରାଦନେ ଯାଏବ ଲାଇଯାଳ୍ ଇନ୍ଦ୍ରନୁ ଏବଂବଦନ୍ତ୍ର ହେଲୁତ୍ତିରୁପୁରଦନ୍ତ୍ର ନାନୁ କେଇବାଲ୍ଲ. ଆ ସ୍ତ୍ରୀଯ ମୁଗ୍ନାଳ୍କୁରୁତ୍ର ତଳୀଯାଳ୍କିନୁପୁରଦନ୍ତ୍ର ନାନୁ ଜିଲ୍ଲିସିକେବାଳ୍କୁବାଲ୍ଲନୁ. ଅବଶ୍ଲ ବଜିତଚାରି ତୁପାଦି? ବିଜାଳିତଚାଦ ମୁନ୍ଦରିକେଯନ୍ତ୍ର ବଲହଦିନୁତ୍ର ଇନ୍ଦ୍ରକୁ, ମୁତ୍ର ଦେଵପିଲିଦ ରାଜ୍ଯଦଳ୍ ନଂଜକେଯ ନ୍ରିନ୍ଦଵନ୍ତ୍ର କଂଠକେବାଳ୍କୁପୁରଦିଲିନ୍ଦ ଆତମନୁ

ನ್ಯಾತೀಗೋಂಡಿರಬಹುದು. ಅಂಥ ವಿಶ್ವಾಸೀಗಳೊಡನೆ ನಮಯವನ್ನು ಕರ್ಜೆಯವರು ಎಂತಕ ಅಮೂಲ್ಯವಾದದ್ದುಲ್ಲವೇ!

ಈ ಕರ್ಜೆಯನ್ನು ನೀವು ಓದುತ್ತಿದ್ದಂತೆಯೇ, ಆ ಸ್ತೀಯ ತನ್ನ ಮನೆವಾರೆಯಲ್ಲ ಅತ್ಯೇಕ ವಾದ ಮುಂದಾಜ್ಞಕೆಯನ್ನು ಸ್ವಾಷಿತಾಗಿ ನೀವು ಕಾಣುವಪರಾಗಿದ್ದಿಲ (ಪಜನಗಳು 8, 9, 25). ಗಂಡನು/ತಂದೆಯ ಮನೆಯಲ್ಲಿನ ಅತ್ಯೇಕ ನಾಯಕರಾಗಿರಬೇಕು ಎಂದು ಬ್ಯಾಬಲ್ ಬೋಽದಿನುಪ್ರದಾಗಿದೆ (ಎಫೆನ 6:4), ಆದರೆ ಆ ಪ್ರತರಂಪು ಅನೇಕ ಕುಟುಂಬಗಳಲ್ಲಿ ಇಲ್ಲ. ಒಬ್ಬ ಸ್ತೀಯ ತನ್ನನ್ನು ಆ ಹಲಸ್ತೀತಿಯಲ್ಲ ಕಂಡುಕೊಂಡಿದ್ದಾದರೆ ಏನು ಮಾಡಬಲ್ಲಾ? ಈನೇ ಖಿನ್ ಸ್ತೀಯ ಮಾಡಿದ ಹಾಗೆಯೇ ಮಾಡಿಲಿ: ನಿಮ್ಮ ಸ್ವಂತದ ವಿಶ್ವಾಸವನ್ನು ಕಾಣಾಡಿಕೊಳ್ಳಲಿ ಮತ್ತು ನಿಮ್ಮ ಗಂಡನನ್ನು ಸಲಯಾಗಿ ಇರಲು ತ್ವೇತನ್ನಿಹಿಸಿಲ (ನೋಡಿಲ 1 ಹೆತ್ತ 3:1, 2).

ಒಂದು ದಿನ, ಆ ಸ್ತೀಯ ತನ್ನ ಗಂಡನಿಗೆ - “ಯಾವಾಗಲೂ ಈ ದಾಲಿಯಂದ ಹೋಗುತ್ತ ಬರುತ್ತ ಇರುವ ಆ ಮನುಷ್ಯನು ಹಲಿಳಿದ್ದನೂ ದೇವರ ಮನುಷ್ಯನೂ ಅಗಿರುತ್ತಾನೆಂದು ನನಗೆ ಗೋತ್ತಾಯಿತು” (ಪಜನ 9) ಎಂದು ಹೇಳಿದಳು. “ಹಲಿಳಿದ್ದನೂ” ಎಂಬುದರ ಅರ್ಥವು “ಖಿನ್ಲಾಗಿದು” ಎಂದಾಗಿದೆ. ಇದೊಂದೇ ನಮಯದಲ್ಲ ಹಳೆಯ ಒಡಂಬಡಿಕೆಯಲ್ಲ “ಹಲಿಳಿದ್ದನೂ” ಎಂಬ ಹದವು ಪ್ರವಾದಿಗೆ ಅನ್ವಯವಾಗಿರುವದಾಗಿದೆ.⁴ ದುರುಂತವಾದುದೆಂದರೆ, “ದೇವರ ಮನುಷ್ಯರು” ಎಂದು ಪ್ರತಿಹಾದಿನುವ ಕೆಲವರು ಹಲಿಳಿದ್ದರು ಅಗಿರುವುದಿಲ್ಲ. ಎಂಬೆಂದೂ ನಮನೆಯ ಭೇಟಿಯಂದ ನಿಷ್ಠಯವಾಗಿಯೂ ಈತನೇಬ್ಬ ದೇವರ ಖಿನ್ಲಾಗಿ ಪ್ರತಿನಿಧಿಯಾಗಿ “ಖಿನ್ಲಾಗಿಷ್ಟು” ಮನುಷ್ಯನು ಎಂದು ಆ ಸ್ತೀಗೆ ಖಚಿತವಾಯಿತು.

ಆಕೆಯ ತನ್ನ ಗಂಡನ ಮುಂದೆ ಒಂದು ಪ್ರತಿನ್ಯಾಪನೆಯನ್ನು ಮಾಡಿದಳು ಅದು “ನಾವು ಅವಸಿಗೋಣಿಸ್ತ ಮಾಂಗಿಯ ಮೇಲೆ ಒಂದು ಸಣ್ಣ ಕೊಣೆಯನ್ನು ಕಟ್ಟಿಸಿ ಅದರಲ್ಲಿ ಒಂದು ಮಂಂತ, ಹೆಚ್ಚು, ಕುಟುಂಬ, ದೀಪತ್ವಂಭ, ಇವುಗಳನ್ನು ಇಡ್ಡೊಣ; ಅವನು ಇಲ್ಲ ಬಂದಾಗಲೇಲ್ಲಾ ಅದರಲ್ಲ ವಾನಪೂರ್ವಕ” (ಪಜನ 10) ಎಂದು ಹೇಳಿದಳು. ಆಕೆಯ ತನ್ನ ಮನೆಯ ಮೇಲನ ನಮತಲವಾದ ಮಾಂಗಿಯ ಮೇಲೆ ಪ್ರವಾದಿಗೋಂದು ಜಿಕ್ಕ ಕೊಣೆಯನ್ನು ಕಟ್ಟಿಸಬಯಸಿದ್ದಳು (ನೋಡಿಲ CJB). ಇದು ನಹಜ ವಾಗಿ ಮುಗಿಯಬಹುದಿತ್ತು ಆದರೆ ದೇವರ ಪ್ರವಾದಿಗಳು ಶಿಳಿವಾದಂತ ಜೀವನ ಶೈಲಿಗೆ ಒಗ್ಗಿಕೊಂಡಿರುತ್ತಾರೆ. ಆದರೆ ಇದು ಅತನಿಗೆ ಮಾತ್ರವಾದ ದ್ವಾರಿತ್ತು, ಈ ಆಸರೆಯು ಜಗತ್ತಿನ ಗಡಿಜಡಿಯಂದ ಮತ್ತು ಗಲಾಟೆಯಂದ ದೂರವಿತ್ತು. (ಹಿರಿಂಹಪರಿಗಣಿ ಒಬ್ಬಿಗೆ ಮಾತ್ರ ನೂಜಿತವಾಗಿವೆ, ಆದರೆ ಎಲ್ಲಾಂತಹ ನೇವಕನಾದ ಗೇಹಜಗ್ಗ ನಹ ಆ ನೂಜಿಪ್ಪಲ್ಲಿ ಕೊಡಲ್ಪಟ್ಟಿತ್ತು [ಪಜನಗಳ 11, 12].)

ಆ ಗಂಡನು ಹೇಗೆ ಪ್ರತಿಕ್ರಿಯಿಸಿದನ್ನೇ ನಾವು ತಿಳಿಯಿವು. ಆತನು ಉತ್ತಾಪಕದಿಂದ ಪ್ರತಿಕ್ರಿಯಿಸಿರಬಹುದೇ, ಅಥವಾ ತನ್ನ ಯೋವನನ್ನ ಹೆಂಡತಿಯ ಪ್ರತಿನ್ಯಾಪನೆಗೆ ಕೇವಲ “ಹಾನ್ಯದಿಂದ” ಒಟ್ಟಿರಬಹುದೇ? ಈನೇ ಹಿಕ್ಕ ಆತನು ಆ ನಲಹೆಯನ್ನು ಅಂಗಿಳಿಕಲಿಸಿದನು ಮತ್ತು ಆ ಕೊಣೆಯು ಕಟ್ಟಲ್ಪಟ್ಟಿತ್ತು. ಅದು ಜಿಕ್ಕದಾಗಿದ್ದರೂ, ಆ ಸ್ತೀಯ ಖಚಿತವಾಗಿ ಎಲ್ಲಿವೂ ನಲಯಾಗಿ ಇರುವಂತೆ ಮಾಡಿದ್ದಳ ಎಂದು ನಿನಗಿನಿಸುವುದಿಲ್ಲವೇರೂ? ಎಂಬೆಂದಿಗೆ ಹೊದಲ ನಾಲ ಆ ಕೊಣೆನ್ನು ತೋರುವ ಬಗ್ಗೆ ಮತ್ತು ಅದು ಅತನಿಂದು ಎಂದು ಅವಸಿಗೆ ಹೇಳುವಾಗ ಆಕೆಯ ಮುಲದ ಮೇಲೆ ಕಾಣಿಸಿಕೊಳ್ಳುವಂತಹ ಮುಗುಳ್ಳಗೆಯನ್ನು ನಾನು ಉಹಿಂನುತ್ತೇನೆ. ಎಲ್ಲಾಂತಹು ನಂತರಿಷ್ಟನಾಗಿರುವುದರಲ್ಲಿ ನಂಜಯವೇ ಇಲ್ಲ. ಆತನು ಆ ಕಡೆಗೆ ಬಂದಾಗಲೆಲ್ಲ ಇತಿಹ ಕೊಳ್ಳಲ್ಲ ಮತ್ತು ವಿಶ್ವಾಸಿತ ತೆಗೆದುಕೊಳ್ಳಲ್ಲ ಈಗ ಆತನಿಗೆ ಸ್ಥಳಿಬಿದೆ (ಪಜನ 11). ಈನೇಮ್ಯಾಂತ ಆ ಸ್ತೀಯ ಕಾಯಿಂಬು ತಮ್ಮ ಮನೆಗಳಲ್ಲ “ಪ್ರವಾದಿಗೆ” ಕೊಣೆಯನ್ನು ಒದಗಿಸಲು, ನಾವಿರಾಯ ಇಲ್ಲದಿರಬಹುದು ಆದರೆ ನೂರಾಯ ಜನಲಿಗೆ ಇದು ತ್ವೇರಕವಾಯಿತು. ಅದು ಬೋಽಧಕಲಗ್ಗ ಮತ್ತು ನೇವಕಲಗ್ಗ ಕೊಣೆಯನ್ನು ಖಿಂನ

ಲಾಗಿದುವಂತಹದ್ದು ಆಗಿದೆ.

ಅಧಿಕೃಪನ್ನು ಪ್ರೋತ್ಸಾಹಿಸಬಹುದು

ಈ ಸ್ತೋಯನ್ನು ವರ್ಣಿಸಿರುವ ಹಡವು ನತ್ವಾರ್ಥ ಎಂದಾಗಿದೆ. “ನತ್ವಾರ್ಥ” ಎಂಬ ಹಡವು “ಅಧಿಕೃತ್ಯ” ಎಂಬ ಹಡದಿಂದ ಬಂದದ್ದಾಗಿದ್ದು ಇದು ಲ್ಯಾಣಿನ ಹಡವಾದ “ಅಲಿಥಿಗಳು” ಎಂಬ ಅಧಂಪನ್ನು ಹೊಂದಿದೆ. “ಅಧಿಕೃತ್ಯ” ಎಂಬುದು ಇತರರನ್ನು ಹಾದಿಕವಾಗಿ ಮತ್ತು ಉದಾರತೆಯಿಂದ ಉಜ್ಜಳಿಸುವುದಾಗಿದೆ, ಇನ್ನೊಂದು ಮಾತಿನಿಂಳು ಅಧಿಕೃತ್ಯ ಹಳೆಯ ಮತ್ತು ಹೊನ್ ಒಡಂಬಿಕೆಯಿಲ್ಲ ಅತಿ ಮಹತ್ವದ ಸಂಗತಿಯಾಗಿದೆ. ಹಿಲಿಯಲಿರುವ ಒಂದು ಅಹಂತೆಯಿಂದರೆ ನತ್ವಾರ್ಥದಿಂದಿರುವುದೇ ಆಗಿದೆ (1 ತಿಮೋಥ 3:2; 1ಟಿಟ 1:8). ಹೆಚ್ಚನು “ರೂಪಗುಷ್ಟಿಯ ಒಬ್ಬಲಿಗೊಬ್ಬರು ಅಧಿಕಿ ನತ್ವಾರ್ಥ ಮಾಡಿಲ್” (1 ಹೆಚ್ಟ 4:9) ಎಂದು ಹೇಳಿದ್ದಾನೆ.

ಇಜಿಯ ಹತ್ತಿಕೆಯ ಲೀಳಿಕನು, “ಅಧಿಕಿ ನತ್ವಾರ್ಥ ಮಾಡುವುದನ್ನು ಮರೆಯಬೇಡಿಲ. ಅದನ್ನು ಮಾಡುವಲ್ಲ ಕೆಲವರು ತಿಳಿಯಿದೆ ದೇವದೂತರನ್ನು ನತ್ವಾರ್ಥಿಸಿದ್ದಾರ್ಥ” (ಇಜಿಯ 13:2). ಎಂದಿದ್ದಾನೆ. ಇದು ಅಡಿಕಾಂಡ 14ರಲ್ಲಿನ ಅಭಿಹಾಮನು ದೇವದೂತರಿಗೆ ಮಾಡಿದ ಅಧಿಕಿ ನತ್ವಾರ್ಥನ್ನು ನಾಜಿಸುವುದಾಗಿರಬಹುದು (ವಜನಗಳು 1-8, 16, 22; ನೋಡಿಲ 19:1). ನಾವು ಈಗಲೂ “ತಿಳಿಯಿದೇ” ದೇವದೂತರನ್ನು ನತ್ವಾರ್ಥಿಸಬಹುದೇ? ಇಜಿಯ 13:2 ಆ ಲಿತಿಯಲ್ಲ ಹೇಳಿಸುವುದಿಲ್ಲ; ಬದಲಾಗಿ, ಬಲು ಹಿಂದೆ ಸೆಡಿದ್ದನ್ನು ಅದು ನಾಜಿಸುತ್ತಿದೆ. ಅದನ್ನು ಕೆಲ್ಲಾನುಪುರುದಕ್ಕೆ ಅಲ್ಲ, ಉದ್ದೇಶಿಬಿದೆ ಈ ದಿನಗಳಲ್ಲ ಈಗರಿಂದ್ದೆ ನಂಭಿಸಿದ್ದೇ ಅದರೆ ಅಧಿಕಾ ಸಂಭಿಖಿಸಿದ್ದರಿಂದ ಈಗಾಡಾ, ಅದು ನಂಗರೆ ಎಂದಿಗೂ ತಿಳಿಯಾದು! ಈ ಹಲಜ್ಞೀದದ ನಾಜಿನೆಯಿಂದರೆ ನಾವು ತಪಿಯೊಬ್ಬರನ್ನು ಅತನು ಅಹಲಿಕಿತನಾಗಿದ್ದಾಗಲೂ ಅತನು ನೇರವಾಗಿ ಕರ್ತನಿಂದ ಬಂದವನಂತೆಯೇ ಉಪಜಿಲನಬೇಕು ಎಂಬುದೆ (ನೋಡಿಲ ಮತ್ತಾಯ 25:35, 38, 40)!

ಸೀರ್ಪು ಒಂದು ಚೇಳಿ ಅಧಿಕೃತ್ಯ ಮನೆಯಿಲ್ಲ ಸೀರ್ಪು ಉಾಟ ಮಾಡುತ್ತಿದ್ದುದಾರೆ ಯಾವ ತರದ ಅಮೂಲ್ಯವಾದ ನೆನಪುಗಳನ್ನು ಸೀರ್ಪು ಹೊಂದಿದ್ದಿಲ! ಬಹುಶಃ ಸೀರ್ಪು ತಂದೆಯ “ಯಾವಾಗಲೂ ಇನ್ನೊಂದು ಕೊಳೆಂಜಿ ಇರಬೇಕು” ಎಂಬ ಒಬ್ಬ ತಂದೆಯ ಹೇಳಿಕೆಯನ್ನು ಸೀರ್ಪು ನೆನಹಿಸಬಹುದು. ಬಹುಶಃ ತನ್ನ ಮೇಜಿಗೆ ಒಬ್ಬ ಅಲಿಥಿ ಬರುತ್ತಾರೆ ಎಂದು ಕೇಳಿದ ತಾಯಿಯ ಕಣ್ಣಿಗಳು ಬೆಂಗಿದ್ದನ್ನು ನೆನಹಿಸಬಹುದು. ಭಾನುವಾರದ ಉಾಟಕ್ಕೆ ಬೋಧಕರು ಬಂದಾಗಿನ ಕೆಲ ಬಿಶೇಷ ನೆನಪುಗಳು, ಅಧಿಕಾ ಸುವಾರ್ತೆ ನೆಂಬೆಯ ಸರಣಿಯ ಆರಂಭದಲ್ಲ ಅವರ ಮನೆಯು ನೊವಾರ್ತೆಕಲಿಂದ ತುಂಜಿದ್ದನ್ನು ದಂಡಿಗಳ ವರೆಗೆ, ಅನೇಕ ಕಿಂತ್ರನಿಂಳಿಯ ನನ್ನ ನಹೊಂದರ ಹಾಗೂ ನಹೊಂದ ಲಿಯರು ತಮ್ಮ ತಂದೆಯಿಂದಿರು ಬೋಧಕರೊಂದಿಗೆ ದೇವರ ಮತ್ತು ಅತನ ವಾಕ್ಯದ ಬಗೆಗೆ ಉಾಟದ ಮೇಜಿನ ನುತ್ತಲೂ ಮಾತನಾಡುತ್ತಿರುವುನ್ನ ಕೇಳಿದಾಗ ಅವರು ತಮ್ಮ ಹೈಯಕ್ಕಿಕ ಬಿಶ್ವಾಸದ ನಮಯಕ್ಕೆ ಕಾಲಗಣನೆಯನ್ನು ಶ್ರಾಂಜನಿತ್ವಿದ್ದರು ಎಂದು ಹೇಳಿತ್ತಿದ್ದರು.

ಬಹುಶಃ ಕೆಲವರು “ಅದರೆ ನನ್ನ ಮನೆಯು ಜನರನ್ನು ಅಹೂಸಿಸಿನುವಷ್ಟು ಯೋಗ್ಯಾಜಲ್” ಅಧಿಕಾ “ನಾವೆನನ್ನು ಉಾಟಮಾಡುತ್ತೇವಯೋ ಅದನ್ನು ಅವಲಿಗೆ ಕೊಡುವುದರಿಂದ ನನಗೆ ನಾಜಿಕೆಯಾಗುತ್ತೇ” ಎಂದು ಅನಂತಪ್ರಾಣಾದ್ಯಂತನ್ನು ಯೋಜಿಸುವವರಾಗಿರುತ್ತಾರೆ. “ಅದರಾಧಿಕೃತ್ಯ ಮಾಡು” ಇಜಿಯ 13:2ರಲ್ಲಿ ಬಿಳಿಕೆಯಾಗಿದ್ದಾಗ್ನಾಯ, ಒಬ್ಬ ಲೀಳಿಕನು ಅಧಿಕೃತ್ಯ ಗುಣವನ್ನು ಹೊಂದಿರುವದು ಮತ್ತು ಅದರಾಧಿಕೃತ್ಯ ಮಾಡುವದು ಇವೆರಡರ ಮಧ್ಯ ಇನ್ನುತ್ತಿರುತ್ತಿರುವುನ್ನ ತೋಲನುವರಾಗಿದ್ದಾನೆ: ಅಧಿಕೃತ್ಯ ನಾನು ಏನೇನು ಹೊಂದಿದ್ದೇನೋ ಅದು ಹೆಚ್ಚೇ ಇರಲ ಕಡಿಮೆ ಇರಲ ಅದು ದೇವರ ಕಾಣಿಯಾಗಿದೆ. ನಾನು ಅದನ್ನು ಅತನಿಗಾಗಿ ಉಪಯೋಗಿಸಿ

ಬಯನುತ್ತೇನೆ ಹೊರತು “ನಾನೇನನ್ನು ಹೊಂದಿದ್ದೇನೋ ಅದಲಂದ ನಾನು ತ್ವಭಾವ ಜೀರಲು ಪ್ರಯ್ತಿನುಪ್ಪದಿಲ್ಲ” ಎಂದು ಹೇಳುತ್ತದೆ.⁵

- ಅಥಿತ್ಯವು, “ನನ್ನದೇಸಿದೆಯೋ ನಿನ್ನದು, ಅದನ್ನು ಉಪಯೋಗಿಸು” ಎಂದು ಹಿನ್ನಾಗಬ್ಬತ್ತದೆ. ಅಷ್ಟು ಮಾತ್ರವಲ್ಲದೆ ಸಿಜವಾಗಿ ಹೇಳುವುದಾದರೆ ಅದು ಕೂಗುತ್ತೂ ಇದು ನನ್ನದು! ಇದನ್ನು ಹೊಗಳು ಎಂದು ಹೇಳುತ್ತದೆ.
- ಅಥಿತ್ಯವು ತ್ವಶಂಸೆಯನ್ನು ಮನೆನ್ನಾಡುವ ಬದಲು ನೀವೆ ಮಾಡುವುದಕ್ಕಾಗುವಂತೆ ಹವಣಿನುಪ್ಪದಾಗಿದೆ.
- ಅಥಿತ್ಯವು ಅಧಿತಿಗಳಗೆ ಅವರು ತಮ್ಮ ಮನೆಯಿಳಿರುವಂತಹ ಅನುಭವವನ್ನು ತೊಡುತ್ತದೆ.
- ಜಗತ್ತಿನ “ಅದರಾಥಿತ್ಯ ಮಾಡುವದ್ದು” ಅತಿಥಿಗಳನ್ನು ಒತ್ತಾಯಕ್ಕೆ ಕಟ್ಟಿಂದ್ದಂತಹ ಹಾಗೆ ಅನುಭವವನ್ನು ತೊಡುತ್ತದೆ.

ಇದು ಕೈಯಿಲ್ಲ ಕೊಡಲ್ಪಟ್ಟ ಕಾಂಕೆಯಾಗದೆ ಈ ನಂಗತಿಗಳು ಹೃದಯ ಉದಾರತೆಯಾಗಿ ಇರುತ್ತವೆ. ಒಬ್ಬನು “ಈಷ್ವರ ಹೇನಲನಾಲ್ಲ,” “ಒಂದು ತಂಜಿಗೆ ತಣ್ಣೀರನಾಲ್ಲ” ಹೊಣ್ಣಿದ್ದಾದರೆ “ಬರತಕ್ಕ ಶ್ರುತಿಫಲವು ಅವನಿಗೆ ತಪ್ಪಿತ್ತದೇ ಇಲ್ಲ” (ಮತತ್ಯಾಯ 10:42) ಎಂದು ಯೀಂನು ಹೇಳಿದನು. ಅಥಿತ್ಯದ ಕಲೆಯನ್ನು ಕರಗತಮಾಡಿಕೊಳ್ಳುವಂತೆ ಆ ದೇವರು ನಮಗೆ ಸಹಾಯ ಮಾಡಿ.

ಅಥಿತ್ಯವು ತ್ವರಿಷಳ ಹೊಡುವಂಥಾಷ್ಟು ಹೊಂದಿಷ್ಟು (4:11-17)

ಕೃತಜ್ಞತೆ: ಅವಶ್ಯಕತೆ

ಒಂದು ದಿನ ಎಲೆಂಡನು ತನ್ನ “ಮೇಲುಹ್ವಲಿಗೆಯಿಲ್ಲ” (ಪಜನ 11), ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾ ಆತನಿಗೆ ಕೊಡಲಾದ ಅಥಿತ್ಯವನ್ನು ಅನಂದಿಸುತ್ತಿದ್ದಾಗ, ಆತನು ತನ್ನ ಕೃತಜ್ಞತೆಯನ್ನು ವೃತ್ತಿತ್ವದಿನುಪ್ಪದಕ್ಕೆ ಮಾರ್ಗವನ್ನು ಹುಡುಕಲು ನಿರ್ಧರಿಸಿದನು. ಯೀಂನು ನಂತರದಲ್ಲ “ಪ್ರವಾದಿಯನ್ನು ಪ್ರವಾದಿಯಿಂದು ನೇರಿಸಿಕೊಳ್ಳುವನು ಪ್ರವಾದಿಗೆ ಬರತಕ್ಕ ಶ್ರುತಿಫಲವನ್ನು ಹೊಂದುವನು” (ಮತತ್ಯಾಯ 10:41) ಎಂದು ಹೇಳಿದನು. ಆ ಸ್ತ್ರೀಯು “ಪ್ರವಾದಿಯ ಪ್ರತಿಫಲವನ್ನು” ಹೊಂದುಪ್ರದಕ್ಕೆ ತಕ್ಕ ನಮಯವೆಂದು ಎಲೆಂಡನು ನಿರ್ಧರಿಸಿದನು.

ನಂತರ, “ಆ ಶಿನೋಮ್ಮುಖನ್ನು ಕರೆಯಬೇಕೆಂದು ತನ್ನ ನೀವರು ಕರೆತನಾದ ಗೇಂಹೆಜಗೆ ಎಲೆಂಡನು ಅಜ್ಞಾಹಿಸಿದನು” (2 ಅರನು 4:12) ಎ. ಇದೇ ಚೆಂದಲ ಬಾಲ ನಾವು ಗೇಂಹೆಜಿಯ ಬಗೆಗೆ ಓದುತ್ತೇವೆ. ಈತನು ಎಲೆಂಡನು ಎಲ್ಲಾಯನಿಗೆ ನೇರೆಬೆಮಾಡಿದ ರೀತಿಯಿಲ್ಲಿಯೆ ಎಲೆಂಡನಿಗೆ ನೀವೆ ಮಾಡಿರಬಹುದು, ಅದರೆ ಈ ಇಬ್ಬರೂ ನೀವರು ಕರೆತರ ಗುಣಲಕ್ಷಣಗಳಲ್ಲ ಎಂಥಿಗೆ ವೃತ್ತಾರ್ಥವಿದೆಯಲ್ಲವೇ! ಇದರ ಬಗೆಗೆ ಹೆಚ್ಚಿಸದನ್ನು ನಾವು ಮುಂದೆ ಹೇಳುತ್ತೇವೆ.

“ಗೇಂಹೆಜಿಯ ಆಕೆಯನ್ನು ಕರೆಯಲು ಆಕೆಯು ಬಂದು ಮುಂದೆ ಬಂದು ನಿಂತಳು” (ಪಜನ 12:2). ಎಲೆಂಡನು ಆಕೆಯೊಡನೆ ಮಾತನಾಡಿಲ್ಲ. ಬದಲಾಗಿ ಗೇಂಹೆಜಿಯ ಮುಖಾಂತರವಾಗಿ ಮಾತನಾಡುತ್ತೂ “ಅವಜಿಗೆ ಹೇಳಿ, ನಿನು ಕಷ್ಟಪಟ್ಟ ನಮಗೆ ಇಷ್ಟೆನಾ ಉಪಕಾರ ಮಾಡಿಲ್ಲ; ನಾನು ನಿನಗೆ ಯಾವ ತ್ವರ್ತುಪಕಾರ ಮಾಡಲಾ?” (ಪಜನ 13:2) ಎಂದು ಕೇಳಿದನು. ಯಾಕೆ ಎಲೆಂಡನು ಆಕೆಯೊಡನೆ ನೇರವಾಗಿ ಮಾತನಾಡಿಲ್ಲವೋ ನಮಗೆ ಬಜಿತವಾಗಿಲ್ಲ. (ಆತನು ನಂತರ ನೇರವಾಗಿ ಆಕೆಯೊಡನೆ ಮಾತನಾಡಿದನು;

ನೋಡಿಲ ಪಜನ 15 ಮತ್ತು 16.) ಅನೇಕ ಲೇಖಕರು ಇದಕ್ಕೆ ಕಾರಣವೇನೆಂದರೆ ಎಲ್ಲಂತನ ಮಲಗುವ ಕೊಳಣಿಯ ಮತ್ತು ಅಲ್ಲಿನ ಸಂಗತಿಗಳ ಬೇರೆಯವಲಂದ ಗಮನಿಸಲ್ಪಡುತ್ತಿದ್ದರು ಎಂದು ಹೇಳುತ್ತಾರೆ.⁶

ಆ ದಿನದಲ್ಲಿ ಇದ್ದಂತ ಆಜಾರಗಳ ಯಾವಪ್ರ ಎಂಬುದು ನನಗೆ ತಿಳಿಯದು, ಅದೆ ಆದೇದರ ಸೇಳವಕರು ಪರನ್ಹರ ಅಜಮುಖದ ಅಂಗದೊಡನೆ ವೃಷಭಲಿನುವುದರಲ್ಲ ಅಷ್ಟ್ಯಾಂದು ಜಾಗರೂಕನಾಗಿ ಏತಿಧ್ಯನೋ ನನಗೆ ತಿಳಿಯದು. ನಾನು ಶ್ರಾಂಕವಧಿಯ ಬೀಳಿಧಕ ನಾಗಿದ್ವಾಗ ಒಬ್ಬ ಶ್ರೀಯ ನನ್ನ ಅಧ್ಯಯನದ ಕೆಂಪಡಿಗೆ ಬಂದಳು, ನಾನು ಯಾವಾಗಲೂ ನನ್ನ ಕೊಳಣಿಯ ಬಾಗಿಲನ್ನು ತೆರದೇ ಇಟ್ಟರುತ್ತಿದ್ದನು (ಜಜೀನ ಕಾಯುದಶಿರಯ ಕಜೆಲಿಯ ಹತ್ತಿರದಲ್ಲೇ ಇತ್ತು). ನಾನೇಂದಿಗೂ ಆ ಶ್ರೀಯ ಜೊತೆ ಭೀಳಿಯಾಗಲು ಅಥವಾ ಅಧ್ಯಯನ ಮಾಡಲು ಅವಳ ಮನೆಗೆ ಅಥವಾ ನನ್ನ ಸ್ಥಂತರ ಮನೆಗೂ ಹೋಗಿರಲಿಲ್ಲ; ನನ್ನ ಹಂಡತಿಯ ಯಾವಾಗಲೂ ನನ್ನ ಜೊತೆ ಹೊರಡುತ್ತಿದ್ದಳು. ಲೈಂಗಿಕವಾದ ಅನಾಜಾರವು ಹೆಚ್ಚಿನ ಬೋಳಿಧಕರ ಸೈತಿಕತೆಯು ಕಳೆದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಅವರನ್ನು ನಾಶಮಾಡುವುದಾಗಿದೆ.

ತರುಗಿ “ನೀನು ಕಷ್ಟಪಟ್ಟ ನಮಗೆ ಇಷ್ಟೆಲ್ಲಾ ಉಪಕಾರ ಮಾಡಿದ್ದಿ; ನಾನು ನಿನಗೆ ಯಾವ ಪ್ರತ್ಯುಹಕಾರ ಮಾಡಿ?” (ಪಜನ 13:೧) ಎಂಬ ಎಲ್ಲಂತನ ಮಾತುಗಳಿಗೆ ಗಮನಿಸಿಲ. “ಕಾಳಿ” ಎಂದು ಭಾಷಾಂತರವಾದ ಹದದ ಅರ್ಥವು “ವ್ಯಾಕುಲಗೊಂಡ” ಎಂದರ್ಥ ಚಾರಿಭಾಕುದು.⁷ ಈ ದಿನ, ನಾವು ಇದನ್ನು ಈ ಲೀಡಿಯಲ್ಲ ಹೇಳಬಹುದು, “ನೀವು ನಮಗಾರಿ ಬಲು ಕಾಳಿಯಿಷ್ಟುವರು ಅಗಿರುವಿಲ.” NIV ಯಿಳಿ “ನೀವು ನಮಗೊಂಡನ್ನರ ಎಲ್ಲಾ ತೊಂದರೆಯನ್ನು ತೆಗೆದುಕೊಂಡಿದ್ದಿಲ” ಎಂದಿದೆ. CJB ಯಿಳಿನ 13ನೇಯ ಪಜನದ ಹೊಡಲ ಭಾಗದ ಭಾಷಾಂತರವನ್ನು ನಾನು ಮೊಜ್ಞಪವನಾಗಿದ್ದೇನೆ. “ನೀನು ನನಗೆ ಬಲು ಆಥಿತ್ಯವನ್ನು ತೊಳಿಸಿದ್ದಿ! ನಾನು ನನ್ನ ತ್ರಿಂಂಸಯನ್ನು ಹೇಗೆ ತೊಳಿಸಿ?” (ಒತ್ತಿ ಹೇಳಿದ್ದ ನನ್ನದು) ಎಂದಿದೆ.

ನಮ್ಮೆಲ್ಲ ಅನೇಕಲಿಗೆ ಅದರದ ಅಥಿತ್ಯವುಷ್ಟುವರಾಗಿರಲು ಕೆಲನ ಮಾಡುವದು ಅವಶ್ಯವಿದೆ; ಹೆಚ್ಚು ಗಣನೆಗೆ ಬಲುತ್ತಿರಲು ನಮ್ಮೆಲ್ಲಿಗೂ ಕೆಲನ ಮಾಡುವದು ಅವಶ್ಯವಿದೆ. “ತೀಸ್ತುಸಿದಾದ ನಮಾಧಾನವು ನಿಮ್ಮ ಕೃದಯಗಳಲ್ಲ ಇರಲ ... ಇದಲ್ಲದೇ ಕೃತಜ್ಞತೆಯಿಷ್ಟುವರಾಗಿಲ್” (ಕೊಲನ್ಸ್ 3:15) ಎಂದು ಹೊಲನು ಬರೆಯುತ್ತಾನೆ. ಇಜ್ಯಯ ಪುಸ್ತಕದ ಲೇಖಕನು “ಯಾರೂ ಕದಾನಲಾರದ ರಾಜ್ಯವನ್ನು ಹೊಂದುವವರಾದ ನಾವು ಕೃತಜ್ಞತೆಯಿಷ್ಟುವರಾಗಿರೋಣ” (ಇಜ್ಯಯ 12:28) ಎಂದು ಹೇಳುತ್ತಾನೆ. ಹೊಲನು ದುಷ್ಟ ಮನುಷ್ಯನ ಗಣಲಕ್ಷಣಗಳನ್ನು ವರ್ಣಿಸುವಾಗ ಆತನು “ಕೃತಜ್ಞ” (2 ತಿಮೇಥ 3:2) ಎಂದು ಸೇಲಸಿದ್ದಾನೆ.

C. E. Macartney ರವರು, ಈ ಲೀಡಿಯಲ್ಲ ಬರೆಯುತ್ತಾರೆ “ಹಾಗೆಗಳಲ್ಲ ಬಲು ನಾಮಾನ್ಯವಾದ ಹಾಷಮೆಂದರೆ ಕೃತಜ್ಞರಾಗಿರುವ ಹಾಹವೇ” ಆಗಿದೆ.⁸ ಒಬ್ಬ ನಿಷ್ಠಾರನಾದ ವ್ಯಕ್ತಿಯು “ನೀನು ಕೃತಜ್ಞತೆಯನ್ನು ಕಂಡುಕೊಳ್ಳಬೇಕಾದರೆ, ಅದನ್ನು ನಿಷಂಬನಿಲ್ಲ ನೋಡು” ಎಂದು ಹೇಳುತ್ತಾನೆ.⁹ ಒಂದು ಮಾನವು ಒಂದಿಲಂದ ನೊರರವರಿಗೆ ಎಷೆನಲು ಕಾಪಯತ್ತದೆ; ಹಾಗೆಯೇ ನಮಗೆ ನಮ್ಮ ಅಶೀವಾದಗಳನ್ನು ಎಷೆನುವುದನ್ನು ಕಾಪಯವದು ಅವಶ್ಯವಿದೆ.

ಕೆಲವರು ಹೀಗೆ ಹೇಳುತ್ತಾರೆ “ಯೋಜನುವದು ವಂದನೆಯನ್ನು ತಿಳಿಸುವುದಕ್ಕಿಂತ ಮುಂದಿರುತ್ತದೆ” ಎಂದು.¹⁰ ಒಂದು ಪೇಕೆ ನಾವು ಕೆಲ ಗಂಭೀರ ಯೋಜನೆಗಾಗಿ ಒಂದು ಸಂಗತಿಯನ್ನು ಕೊಣ್ಣಾಗೆ, ಅಲ್ಲ ಯಾವಾಗಲೂ ಕೆಲವು ಕೃತಜ್ಞತಾಪೂರ್ವಕವಾಗಿರುತ್ತದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಇದನ್ನು ದೃಷ್ಟಿಂತೆಕಲನುವ ಕಥೆಗಳಲ್ಲ ನಾನು ಅನಂದಿಸುವವನಾಗಿದ್ದೇನೆ. ಅಂಥ ಒಂದು ಕಥೆಯ ಹೀಣದೆಶಿಯ ಜರುಗಾಜಯ ಭಾನುವಾರದಂದು “ಕರ್ತನೇ ಇದು ಯಾವಾಗಲೂ ಹೀಗೆ ಇರದಢ್ಢಕ್ಕಾಗಿ ನಿನಗೆ

ವಂದನೆಗಳು” ಎಂದು ಷಾರ್ಥಿಸಿದ ಒಬ್ಬ ಮನುಷ್ಯನ ಬಗೆಗೆ ಹೇಳುವಂತದ್ದಾಗಿದೆ.¹¹ ಮಾರ್ಗಧಾರೀಯ ಹೆಲಿಯ ಒಂದು ಕಥೆಯಲ್ಲಿ ಜನಪ್ರಿಯವಾದದ್ದು. ಅತನು ಕಣ್ಣರೊಂದಿಗೆ ಮತ್ತು ಕಳುವು ಮಾಡುವುದರೊಂದಿಗೆ ಸೇರಿರುತ್ತಾನೆ. ಅತನು ಈ ಮಾತ್ರಾಕಣಿನ್ನು ತನ್ನ ಡೈಲಿಯಲ್ಲಿ ಬರೆದಿದ್ದನು:

ನಾನು ಚೊಡಲು ಕೃತಜ್ಞತಾ ಪೂರ್ವಕನಾಗುತ್ತೇನೆ ಯಾಕೆಂದರೆ ನಾನೆಂದಿಗೂ ಈ ವೋಡಲು ಕಳುವು ಮಾಡಿರಿಲ್ಲ; ಎರಡನೆಯದಾಗಿ, [ಯಾಕೆಂದರೆ] ಅವರು ನನ್ನ ಹನ್ನಾನ್ನು ತೆಗೆದುಹೊಂಡಿದ್ದಾಗ್ಯಾ ಕೂಡಾ, ಅವರು ನನ್ನ ಜೀವವನ್ನು ತೆಗೆದುಹೊಳ್ಳಲ್ಲಿ ಮೂರನೆಯದು ಯಾಕೆಂದರೆ ಅವರು ನನ್ನದ್ವೆಲ್ಲವನ್ನು ತೆಗೆದುಹೊಳ್ಳಲ್ಲಿ, ಅದು ಎಲ್ಲಾರೂ ಅಲ್ಲ; ಮತ್ತು ನಾಲ್ಕನೆಯದು, ಯಾಕೆಂದರೆ ಇದು ನಾನು ಲಾಖಿಗೊಳ ರಾಗಿದನೆಯೇ, ಹೆಚ್ಚಿನ ಸಾರ್ಥಕವಾಗಿ ಬೇರಾರು ಅಲ್ಲ.¹²

ಇನ್ನೊಂದು ಕಥೆಯು “ಕರ್ತನೇ ನನಗೆ ತೋಟೆ ಎರಡು ಒಳ್ಳೆಯ ಹಲ್ಲುಗಳಾಗಿ ವಂದನೆಗಳು, ಒಂದು ನನ್ನ ಮೇಲನ ದವಡೆಯ ಹಲ್ಲು ಇನ್ನೊಂದು ನನ್ನ ಕೆಳಗಿನ ದವಡೆಯ ಹಲ್ಲು ಹೀಗೆ ನಲಿಯಾದ ಹೊಂದಿಕೆಯಿಂದ ನಾನು ನನ್ನ ಆಹಾರವನ್ನು ಕಷ್ಟಭಾರಿಸಿದೆ”¹³ ಎಂದು ಷಾರ್ಥಿಸಿದ ವ್ಯಾಖ್ಯೆಯ ಬಗೆಗೆ ಹೇಳಲ್ಪಡ್ಡಿದೆ.

ಅಂತಹ ಶಾಸನಮ್ಯ ಸ್ತ್ರೀಯ ಆತನಿಗಾಗಿ ಮಾಡಿದ ಏನೆಲ್ಲಾ ಕಾರ್ಯಗಳಾಗಿ ಆಕೆಗೆ ಕೃತಜ್ಞನಾಗಿದ್ದನು. ನಾವು ಸಹ ನಮಗೆ ಇತರರು ಮಾಡಿದಂತಹುಗಳಾಗಿ ನಾವು ಕೃತಜ್ಞ ರಾಗಿರಬೇಕು ಮತ್ತು ಅಂಥ ಸಂಗತಿಗಳನ್ನುಹಗುರವಾಗಿ ತೆಗೆದುಹೊಳ್ಳಬೇಕಿಲಿ. Pierre Charron ರವರು ಹೀಗೆ ಬರೆಯುತ್ತಾರೆ, “ಬೇರೆಯವರು ನಮಗೆ ಮಾಡಿದ ಉಪಕಾರವನ್ನು ನೆನಹಿನಲ್ಲಿಟ್ಟುಹೊಳ್ಳಬೇಕು; ಬೇರೆಯವರಿಗೆ ನಾವು ಮಾಡಿದ ಉಪಕಾರವನ್ನು ನಾವು ನೆನಹಿಟ್ಟುಹೊಳ್ಳಬಾರು.”¹⁴ ನಮ್ಮ ಮೇಲೆ ಆಶಿವಾದದಿಗಳ ಮೆಚ್ಚಿಯನ್ನೇ ನುಲಿನುವ ದೇವರಿಗೆ ಸಹ ನಾವು ಕೃತಜ್ಞರಾಗಿರಬೇಕು (ಯಾಕೋಬ 1:17). ಪರವತದಿನ ಒಬ್ಬ ಸ್ತ್ರೀಯ ತನ್ನ ಗಂಡನ ನಮಾಧಿಯ ಮೇಲನ ನಮಾಧಿಕಿಲ್ಲನ ಮೇಲನ ಗುರುತಿನ ಅಹಿಯಲ್ಲ “ಆತನು ಯಾವಾಗಲೂ ತ್ರಂತಿನುವವನಾಗಿದ್ದನು”¹⁵ ಎಂದು ಉಳಿಯಿಂದ ಒರಟಾದ ಅಙ್ಕರಾಗಳನ್ನು ಕೈತ್ತಿದ್ದಳು. ನಮ್ಮೆಲ್ಲ ತ್ರಿಯೋಬ್ಬರ ಮೇಲೆ ಯಾವಾಗಲೂ ಹೀಗೆ ಹೇಳಲ್ಪಡುವುದಾದರೆ ಎಂಥ ಅಧ್ಯಾತ್ಮವಲ್ಲವೇ?

ಕೃತಜ್ಞತೆ: ಶಾಯಾ

ತನ್ನ ತ್ರಂತಿನೆಯನ್ನು ವ್ಯಕ್ತಹಡಿಸಿದ ಮೇಲೆ, ಎಂತಹನು ತಾನು ಅವಜಿಗೆ ಏನು ಮಾಡಬಹುದು ಎಂದು ತೇಜಿಸಿದನು. ಅತನು ತೇವಲ “ವಂದನೆಗಳು” ಎಂದು ಹೇಳುವುದರ ಮೂಲಕ ಮುಗಿಸಿಜಡಲು ಬಯನುವವನಾಗಿರಿಲ್ಲ; ಅತನು ತಾನು ಎಷ್ಟು ಕೃತಜ್ಞತೆಯಿಂದು ವಿನಾಗಿದ್ದಾನೆ ಎಂಬುದನ್ನು ತೋಳಿಸಿದ್ದನು. ಅತನು ಅವಜಿಗೆ “ಸಿನಗೆಳ್ಳಬಾಗಿ ಅರನನ ಮುಂದಾಗಿಲ ಸೇನಾಪತಿಯ ಮುಂದಾಗಿಲ ಮಾತನಾಡಬೇಕೋ?” (2 ಅರಣ್ಯ 4:13ಬಿ) ಎಂದು ತೇಜಿಸಿದನು. ನನ್ನ ಲಾತಿಯ ಜಗತೆನಲ್ಲಿ, ನಾವು “ನಾನು ಸಿನಿಗಾಗಿ ಒಂದು ಒಳ್ಳೆಯ ಮಾತನ್ನು ಆಡಲೇ?” ಎಂದು ತೇಜಿಸುದಂತು. ಸೈನ್ಯದ ಅರನ ಮತ್ತು ಸೇನಾಪತಿಯ (ದಂಡನಾಯಕನು) ಇಸ್ತ್ರಾಯೇಲ್ಯರ ರಾಷ್ಟ್ರದಲ್ಲಿ ತ್ರಭಾಪಶಾಲ ವ್ಯಕ್ತಿಗಳಾಗಿದ್ದರು. ತ್ರಾಪತಿಯ ಅವರ ಜೀವವನ್ನು ಉಳಿಸಿದ್ದನು (2 ಅರಣ್ಯ 3); ಅವರು ಇನ್ನೊಂದು ಅರನ ನಾಲಿದಲ್ಲಿಯೇ ಇದ್ದರು ಮತ್ತು ಅರನ ಯಾವುದೇ ಯೋಗ್ಯವಾದ ಭಿನ್ನಹಾಗಳನ್ನು ನಿರಾಕರಿಸಿದ್ದಾರೆ. ಅರನನೊಡನೆ ಮಾತನಾಡುವುದರ ಮೂಲಕ, ಅರನನೆಯಲ್ಲಿ ಸ್ತ್ರೀಗೂ ಮತ್ತೆವಳ ಗಂಡಸಿಗೂ ಒಂದು ನಾಥಾವನ್ನು ಎಂತಹನು ತೋಡಿಸಲು ಬಯಸಿರಬೇಕು

ಅಥವಾ ಅವರಿಗೆ ಯಾವುದೇ ತರದ ರಾಜಮಹಾನ್ಯಾದೆಯನ್ನು (ತೇಲಿಗೆಂಳಿಂದ ಜಡುಗಡೆ ಮಾಡುವುದನ್ನು ಒಳಗೊಂಡು¹⁶) ತೋರಲು ಬಯಸಿರಬಹುದು. ಆತನು ಆ ಸೇನೆಯ ನೇನಾಹತಿಯನ್ನು ಕರೆದು ಆ ಸ್ತೀರ ಮತ್ತು ಅವಶ ಗಂಡನಿಗೆ ನಾಯಿಯುತವಾದ ಹಕ್ಕನ್ನು ಹೊಡಿಸಲು ಒತ್ತಾಯನಬಹುದಿತ್ತು.

ದೇಶದ ಒಬ್ಬ ಪ್ರಭಾವಶಾಲ ವೃತ್ತಿಯೊಡನೆ ಯಾರಾದರೂ ನೈತಿಕಬಲವನ್ನು ಹೊಂದಿದ್ದಾರೆ ಸಿನಗೆ ಅಂತಹ ಪ್ರನ್ಯಾತನೆಯನ್ನು ಮಾಡಿದಾರೆ ಏನಾಗುವದು? ಸಿನ್ನ ತೆತ್ತಿಯೆಯು ಏನಾಗಿರುವದು? ನಿಂದು ಯಾವ ಯಾವ ಜನ್ಮಹವನ್ನು ಮಾಡುವಿ? ಆ ಸಮಸ್ಯೆಗಳಿಗೆ ಸಿನ್ನ ಉತ್ತರವು ಏನೇ ಆಗಿರಲ, ಅದನ್ನು ಆ ಸ್ತೀರ ತೆತ್ತಿಯೆಯೊಂದಿಗೆ ಹೋಗಿಸಿಲ. ಆಕೆಯು “ನಾನು ನನ್ನ ಸ್ವತ್ವಲದವರ ಮಧ್ಯದಲ್ಲ ನುಖವಾಗಿದ್ದೇನೆ.” (2 ಅರನು 4:13ಸಿ) ಎಂದು ಉತ್ತರಿಸಿದಳು. ಅವಶ ತನ್ನ ಉತ್ತರದಲ್ಲ “ಶಿತ್ತಾಪಿಯನ್ನು” ಬಳಸಿದ್ದಳು. CJB ಯಿ ಅವಶ ಉತ್ತರವು ಈ ಲಿತಿ ಇತ್ತು ಎಂದು ಬಿವಳಿಸಿದೆ ಅದು “ನಾನು ನನ್ನ ಜನರ ಮಧ್ಯ ಅರುವುದರಳುಯೇ ನಾನು ನಂತಃಕ್ಷಾಗಿದ್ದೇನೆ,” ಇನ್ನೊಂದು ಮಾತನಳ, “ನನಗೆ ಯಾವ ರಾಜಕ್ಯದ ಅಥವಾ ಸ್ವನ್ಯಾದ ಕೃಷಾಕರಾಜ್ಯದ ಅವಶ್ಯಕತೆಯು ಇಲ್ಲ. ನನ್ನ ಮನೆಯಲುವ ಶಾನೇಮ್ಯಾವು ಅರನರ ಮನೆಯಾಗಿ ಎಂದು ನಾನು ಬಯಸುವವರಾಗಿದ್ದೇನೆ. ನನಗೆ ನನ್ನ ಕುಟುಂಬದೊಂದಿಗೆ, ನನ್ನ ಸ್ತೋಹಿತರೊಂದಿಗೆ, ಅಥವಾ ನನ್ನ ನೆರೆಯವರೊಂದಿಗೆ ಯಾವ ಜಗತ್ತಾ ಇಲ್ಲ. ಇಜ್ಞಾಯುವುದಕ್ಕಾಗಿ ನಾನು ಇದನ್ನು ಮಾಡಿಲ್ಲ. “ನಿನ್ನ ನೇರೆಗೆ ನಹಾಯ ಮಾಡುವದಲಂದ ಇದು ತಾನೇ ತ್ರಿಂಂಸೆಯನ್ನು ಹೊಂದಿತು, ಎಂಬುದನ್ನು ನೂಡಿಸುವವರಾಗಿರಬಹುದು.” LB ಯಿ ಆಕೆಯ ಉತ್ತರವನ್ನು “ನಾನು ನಂತರಾಣವಾಗಿ ತ್ವಜಾಗಿದ್ದೇನೆ” ಎಂಬುದಾಗಿ ಆಗಿತ್ತು ಎಂದು ಬಿವಳಿಸುವುದಾಗಿದೆ.

ನಾನು ಅಜ್ಞಿತಿಯಂದ ಸ್ತಂಭವಾಗಲೀಬೇಕು. ಕೇವಲ ಆ ಸ್ತೀರ ಆತಿಧ್ಯವನ್ನು ಮಾತ್ರವಲ್ಲ, ಅವಶ ಕೃತ್ಯವಾದ ಹೃದಯವನ್ನೂ ನಹ ಹೊಂದಿದ್ದಳು! ನಾನು ಆಕೆಗಾಗಿ ಒಂದು ನಾಂರಕವನ್ನು ಸ್ಥಾಪಿಸಿ ಅದರ ಮೇಲೆ “ನಂತರಿತವಾದ ಮಹಿಳೆ” ಎಂಬ ಕೆತ್ತನೆಯನ್ನು ಕೆತ್ತಬಯಸುತ್ತೇನೆ! ಬ್ಯಾಬಲ್ “ಸಿಮಿಗಿರುವವುಗಳಲ್ಲ ಕೃತ್ಯರಾಗಿಲ್ಲ” ಎಂದು ಅಜ್ಞಾಹಿಸುವುದಾಗಿದ (ಅಜ್ಯಯ 13:5; KJV ನೋಡಿಲ ಫಿಲಿಪ್ಪಿ 4:11; 1 ತಿಮೋಥೆ 6:8); ಅದರೆ ನಮ್ಮೆಲ್ಲ ಕೆಲವರು ಆ ಗುಲಿಯನ್ನು ನಾಧಿಸುವವರಾಗಿದ್ದೇವೆ. ತೆತ್ತಿಯಾಂದು ನಂತರಿತ ಹೃದಯಕ್ಕೆ ನಂತರಿತಯನ್ನು ಎಂದಿಗೂ ಕಾಣದ ಎಣಿನಲಾಗಿದಂತಹ ಅವಿಶ್ರಾಂತ ಹೃದಯಗಳು ಅಲ್ಲವೇ. ಬಹುಶ ಶಾನೇಮ್ಯ ಸ್ತೀರಯಂತಹ ಉದಾಹರಣೆಯು ನಾವೇನನ್ನು ಹೊಂದಿದ್ದೇವೆಯೇ ಆದರಳ ತ್ವಜಾಗಿರುವಂತೆ ನಮಗೆ ಹೈತ್ರಾಹಿಸುವುದಾಗಿದೆ.

ಆ ಸ್ತೀರ ಜಿಕ್ಕ ಬಿವರಣೆಯಿಂತ, ಆಕೆಯು ನಹಜವಾಗಿ ಆ ಹೊಣಣಿಯಿಂದ ಹೊರಬು ಹೋಗಿದಳು. ಒಂದು ದೇಶದಲ್ಲಿ ನಾವು ಎಲಾಂಜನಾಗಿದ್ದರೆ, ಪಿರನ್ನಾರದಿಂದ ಭೂಜವನ್ನು ಹಾಲಿಸಿ, “ನಲ ನಾನು ಮಾಡಿದೆ” ಎಂದು ಹೇಳಲಿಲ್ಲಿದ್ದೇವು, ಮತ್ತು ನಮ್ಮ ಮನಸಿಂದ ಆ ನಂತರಿತಯನ್ನು ತೆಗೆದುಹಾಕುತ್ತಿದ್ದೇವು. ತ್ವಜಾದಿಯು ಹೇಳೇಲ, ತನ್ನ ಕೃತ್ಯಜ್ಞತೆಯನ್ನು ವೃತ್ತಹಿಂಸುವುದಕ್ಕೆ ಯಾವುದನ್ನಾದರೂ ಮಾಡುವ ನಂತರಿತವನ್ನು ಹೊಂದಿದ್ದನು. ಆತನು ಗೇಹಜಿಗೆ “ನಾವು ಆಕೆಗೆ ಯಾವ ಉಹಕಾರವನ್ನು ಮಾಡಬಹುದು?” ಎಂದು ನಲಹೊಡುವುದಕ್ಕಾಗಿ ಕೇಳಿದನು (2 ಅರನು 4:14ಎ).

ಗೇಹಜಿಯು “ಆಕೆಗೆ ಮರಗಿಲ್ಲ, ಗಂಡನು ಮುದುಕನಾಗಿದ್ದಾನೆ” ಎಂದು ಹೇಳಿದನು (ಪಜನ 14ಬ). ಆ ದಿನಗಳಲ್ಲಿ ಬಂಜಿಯಾಗಿರುವದು ಒಂದು ಶಾಪವೆಂದು ಜಲಿಗಳಿನುವುದಾಗಿತ್ತು (1 ನಮುಚೇಲ 1:6, 7). ಈ ದಿನಗಳಲ್ಲಿ ಮೃಜಲ್ಲಿದಿರುವದು ಶೋಜಸೀಯವಾದದ್ದಾಗಿದೆ; ಆಗ ಇದೊಂದು ದುರಂತವಾಗಿತ್ತು. Robert Vannoy ಯವರು ಮಗನಿಲ್ಲಿರುವದು ಯಾವ

ಅರ್ಥವನ್ನು ಕೊಡುತ್ತದೆ ಎಂಬುದನ್ನು ಈ ಲೀಟಿಯಲ್ಲ ನೂಜಿಸಿದ್ದಾರೆ:

... ಮನೆಯ ಹೆಸರು ಹೆನಲಲ್ಲದಂತಾಗುತ್ತಿತ್ತು ಭಾಬಿ ಮತ್ತು ಅಸ್ತಿ ಇತರರ ಹಾಲಾಗುತ್ತಿತ್ತು, ಇದು ಯೋವನಷ್ಠಾದ ಪತ್ತಿಯ ಬೆಳ್ತುದಳ ಒಂದು ಲೀಟಿಯಲ್ಲ ಬೆದಲಕೆಯಾಗಿದ್ದ ಅನೇಕ ವರ್ಣಗಳ ಸಂತರ ಆಕರ್ತು ಬಿಧವೆಯಾದಂತೆ ಆಕರ್ತು ದುಡಿಯುವವರಲ್ಲದೆ ರಕ್ಷಕಲ್ಲದೆ ಇರುವಂಥದ್ದನ್ನು ಆಕರ್ತು ಎದುರಿನಬೇಕೆಂದು ಸಂಭಾವ್ಯತೆಯು ಇದ್ದು ಹೀಗೆ ಮತ್ತು ಬಿಧವೆಯ ಒಂದೇ ನಾಮಾಜಿಕ ಭಾಷ್ಯತೆಯಾಗಿದ್ದಾರೆ ...¹⁷

ಇದನ್ನು ಎಲ್ಲಾಂತಹ ತಾನೇ ಯಾಕೆ ಯೋಜಿಸಿಲ್ಲ? ಇದಕ್ಕೆ ನಾನೇನು ಹೇಳಲಾರೆ, ಆದರೆ ಇದು ಕೆಲನಾಲ ಸಂಗತಿಗಳನ್ನು ಇತರರೊಡನೆ ಮಾತನಾಡುವದಕ್ಕೆ ಸಹಾಯ ಮಾಡುವಂತಹದ್ದಾಗಿದೆ ಎಂಬುದನ್ನು ನಮ್ಮೆಲ್ಲ ಅನೇಕರು ಕಂಡುಕೊಂಡಿದ್ದೇವೆ, ಇದು ಒಳ್ಳೆಯ ವಿಚಾರಗಳ ಫಲಾರಾಂಶನ್ನು ಕೊಡುಪುದಾಗಿದ್ದು (ಬಹುಶಃ ಕೆಲನಾಲ “ಸಿಷ್ಟಿಕ ವಾದ” ವಿಚಾರಗಳನ್ನು ಕಳಡಾ) ಅದು ನಮಗೆ ಕಾಬಿಸಿಕೊಳ್ಳುವುದಿಲ್ಲ.

ಗೇಳೆಜಿಯು ಹೇಳಿದ್ದಂತಹದ್ದನ್ನು ಎಲ್ಲಾಂತಹ ಮೆಚ್ಚಿದನು. ತ್ವರಾದಿಯು ಅ ಸ್ತ್ರೀಗಾಗಿ ಅರನನ ಅರಮನೆಯಲ್ಲ “ಒಳ್ಳೆಯ ಮಾತರಿಗಳನ್ನು ಆಡದಿದ್ದರೂ” ತಜಾಡಾ ಹರಲೊಳದ ಅರಮನೆಯಲ್ಲ ಆತನು ಆ ಸ್ತ್ರೀಗಾಗಿ “ಒಳ್ಳೆಯ ಮಾತರಿಗಳನ್ನು” ಒಡಬಹುದಿತ್ತು,¹⁸ ಆತನು ತನ್ನ ಸೇವಕನನ್ನು ಅಣಿ ಆ ಸ್ತ್ರೀಯನ್ನು ತಿರುಗಿ ಕರೆಯಲು ಕಳಬಹಿಸಿದನು (2 ಅರನು 4:15 ಎ). ಆಕರ್ತು ಬಂದು “ಬಾಗಿಲ ಬಜಯಲ್ಲ ನಿಂತಳ್” (2 ಅರನು 4:15 ಎ), ದೇವರ ಸೇವಕನ ಮೇಲೆ ದೋಷರೊಂದಿದ್ದನ್ನು ತರಬಾರದೆಂಬ ಶ್ರುತಿಯಾಂದು ಮುಂಜಾರುತೆಯನ್ನು ಇಲ್ಲ ತೆಗೆದುಕೊಳ್ಳಲ್ಪಡುತ್ತಿದೆ.

ಈ ನಾಲಿ ಎಲ್ಲಾಂತಹನು ಆ ಸ್ತ್ರೀಯೊಡನೆ ಸೇವರವಾಗಿ ಮಾತನಾಡಿದನು. ಆತನು ಆಕರ್ತೆಗೆ, “ನೀನು ಬರುವ ಪರುಷ ಇದೇ ಕಾಲದಲ್ಲ ಒಬ್ಬ ಮಗನನ್ನು” (ಪಜನ 16 ಎ), NCV ಯಲ್ಲ, “ನೀನು ಬರುವ ಪರಣದ ಸಮಯದಲ್ಲ, ನಿನ್ನ ತೋಳುಗಳಲ್ಲ ಅಷ್ಟಿಕೆಂದಿರುವಿ” ಎಂದಿದೆ. ಸ್ತ್ರೀಯು ಅದನ್ನು ಹತ್ತಿಕ್ಕಿಂಧಿ.

ಆಕರ್ತು, “ದೇವರ ಮನುಷ್ಯನೇ, ಒಡೆಯನೇ, ನಿನ್ನ ದಾಸಿಯನ್ನು ವಂಜಿಸಬೇಡ್” ಎಂದು ಹೇಳಿದಳು (ಪಜನ 16 ಜ). ಸಂತರದಲ್ಲ ಆಕರ್ತು ತನ್ನ ಶ್ರುತಿಕೆಯಿಯ ಹಡಗಿಗಳನ್ನು; “ನನ್ನನ್ನು ವಂಜಿಸಬೇಡ್” ಎಂದು ಹೇಳಿದಳು (ಪಜನ 28). ಎಲ್ಲಾಂತನ ಘುಮಾಟಿಕರೆಯನ್ನು ಅವಳು ದೂಜಿನುತ್ತಿಲ್ಲ; ನಾನು ಹೇಳುವಂತೆ ಆ ನುಡಿಯು “ಸಂಬಾಕ್ತೆ ಆಗದ ನಕ್ಯೆ” ಎಂದು ಮಾತ್ರ ಆಕರ್ತು ಯೋಳಿಸಿದ್ದನ್ನು ಹೆಚ್ಚಿಸಿದ್ದಾಕೆ. ಆದರೆ ಆಕರ್ತು ಭಾವನಾತ್ಮಕ ಶ್ರುತಿಕೆಯಿಯ ಆಕರ್ತು ಎಷ್ಟು ಆಳಕಾಗಿ ಮಗನ ಇಷ್ಟೆಯನ್ನು ಹೊಂದಿದ್ದಾಕೆ ಎಂಬುದನ್ನು ಪ್ರತಿಷ್ಠಿಸುಪುದಾಗಿದೆ. ಅವಳಿಗೆ ನಿಲಾಳೆಯು ಬಹುಶಃ ಬಹು ಹಿಂದೆಯೇ ಜಟ್ಟಿ ಜಟಿದ್ದಳು ಎಂದೂ ನಷ್ಟ ನೂಜಿಸುಪುದಾಗಿದೆ. ಆಕರ್ತು ಶ್ರುತಿಕೆಯಿಯನ್ನು ಈ ಲೀಟಿಯಲ್ಲ ಬಿವರಿಸಬಹುದು: “ಎಂದಿಗೂ ನೆರವೆರದಂತಹ ವಾಗ್ನಾನೆಡಾಡನೆ ನನ್ನನ್ನು ಹಿಂಸಿಸಬೇಡ್.” ನಾರಯಣರೆ ಮುಟ್ಟಿನಿಂತು ಹೊಗಿದ್ದಾಗಲೂ ದೇವಾತರು ಅಬುಹಾಮಸಿರೆ ಅವಳಿಗೆ ಮಗನು ಹುಟ್ಟಿಸಿದೆ ಹೇಳಿದ ಸಂತರ ನಾರಳ ಶ್ರುತಿಕೆಯಿಯನ್ನು ನೆನಹಿಸಿಕೊಳ್ಳಲಿ (ಆದಿಕಾಂಡ 18:10-12).

ನಾರಳ ಬಗೆಗೆ ಮಾತನಾಡುತ್ತಿದ್ದಂತೆ, ಶಾನೇಮ್ಯ ಸ್ತ್ರೀಯು ಅಂಥ ಶೈಂಕ್ಷ ಹಿತ್ಯಗಳ ಸಂತಾನವಾಗಿದ್ದಳು ಮತ್ತು ಕರ್ತನಿಗೆ “ಬಹು ಕಷ್ಟಕರವಾದದ್ದು ಯಾವಡೂ ಇಲ್ಲ”

(ಅದಿಕಾರ್ಥ 18:14) ಎಂದು ಅಲತವಜಾಗಿದ್ದಳ ದೇವರ ಮಧ್ಯಸ್ಥಿಕೆ ವಹಿಸುವದು ಮತ್ತು ಬಂಜೆಯಾದ ಸ್ನೇಹ ಮಗುವನ್ನು ಹಡೆಯಲು ನಮಭಾಜಾಗುವಂತೆ ಮಾಡುವದು ಅಥವಾ ಹಿಂದಿನಂತೆ ಇರುವದು ಇದೇ ಹೊದಲ ನಾಲಿಯೆನಲ್ಲ (ಅದಿಕಾರ್ಥ 18:1-15; ನಾಯಿನಾಥಕರು 13:2-24; 1 ಸಮುದೇಲ 1:1-20; ಲಕ್ಷ 1:5-25, 57-66).

ಕರ್ತನು ಆ ಸ್ನೇಹಿನ್ನು ನಿರಾಶೀಗೊಳಿಸಲಿಲ್ಲ. ಅವಳು “ಗಭಿಣಿಯಾಗಿ,¹⁹ ಬರುವ ಪಣ ಅದೇ ಕಾಲದಲ್ಲ ಏಳಣನು ಹೇಳಿದಂತೆ ಒಬ್ಬ ಮಗನನ್ನು ಹೆತ್ತಿಲ್ಲ” (2 ಅರನು 4:17). ನೀವು ಮತ್ತು ಅಥವಾ ಚೊಮ್ಮೆತ್ತಿಕೊಂಡಿದ್ದಿಲ್ಲಾ? ನೀವು ಬಂದು ಜಿತ್ತು ಮಗುವನ್ನು ಅಥವಾ ಶಿಶುವನ್ನು ಗಮನಿಸಿದ್ದಿಲ್ಲಾ? ಹಾಗಿದ್ದಲ್ಲ, ನೀವು ಆ ಘಟನೆಗಳ ನರಣಿಯನ್ನು ನರಜ ವಾಗಿ ಉಹಿಸಿಕೊಳ್ಳಬಲ್ಲ:

- ಆ ಸ್ನೇಹ ತಾನು ಗಭಿಣಿ ಎಂದು ತಿಂಡಾಗ ನಂತೋಳಿಸಿದಳು, ಅವಜ ತುಂಜಿತಳುಕುವ ನಂತೋಳವನ್ನು ಹೊದಲ ನಾಲ ಆ ಮಗುವು ಅವಜ ಹೊಟ್ಟಿಯನ್ನು ಒದೆಯುವಾಗ ಆನುಭವಿಸಿದಳು.
- ಜನಸದ ನಂತರ, ತಾಯಿಯ ಅದನ್ನು ಆಶ್ಚರ್ಯದ ಮುಖದಿಂದ ತನ್ನ ತೋಳ ನಲ್ಲಿರುವ ತನ್ನ ಮಗನನ್ನು ನೋಡುವಾಗ, ಮೇಲಕ್ಕೆ ನೋಡಿ ದೇವಲಿಗೆ ಅತನ ಕಾಟಿಕೆಗಾಗಿ ವಂದನೆಗಳನ್ನು ನಲ್ಲಿಸಿದಳು.
- ಮುಂದಿನ ನಾಲ ಏಳಣನು ಆ ತುದೇಶದಿಂದ ಹಾಡು ಹೊಂಗುವಾಗ, ಆ ತಾಯಿಯ ಆ ಮಗುವನ್ನು ನೋಡಲು ಕರೆದೊಯ್ದಿಲ್ಲ.
- ಕ್ರಮಾಗತ ಭೇಣಯಲ್ಲ, ಆ ತಾಯಿಯ ಅತನ ಹೊದಲ ಹಲ್ಲನ ಬಗೆಗೆ, ಹೊದಲ ಬಗೆಗೆ ಹೊದಲ ಹೆಣ್ಣಿಯ ಬಗೆಗೆ ಮಗುವು ಅವರ ಹಾದಗಳ ಮೇಲೆ ನಂತೋಳ ದಿಂದ ಆಡುವುದರ ಬಗೆಗೆ ಹೆಮ್ಮೆಯಿಂದ ಹೇಳಿತ್ತಿರಬಹುದು.

ಜಿತ್ತು ಮಗುವು ಏಳಣನ ತೋಡೆಯ ಮೇಲ ಕೂತುಕೊಂಡಾಗ ಪ್ರವಾದಿಯ ದೇವರ ಹಿಂದಿನ ಶೈಂಷ್ಟ ಮನುಷ್ಯನ ಕಥೆಗಳನ್ನು ಹೇಳಿರುವ ನಾಧೃತೆಯೂ ಇರಬಹುದಲ್ಲವೇ? ತೋನೆ ಹಕ್ಕು, ಈ ಉದಾಹರಿಸಿದ ಸ್ನೇಹ ಬಲು ನಂತೋಳದಿಂದ ಇರುವಂತೆ ಏಳಣನು ಮಾಡಿದನು ನಾನು ಧ್ಯಾತವಾಗಿ ಹೇಳಬಲ್ಲೆ. ನಿಜವಾದ ನಂತೋಳವು ಇತರರಲ್ಲ ನಂತೋಳ ವನ್ನು ತರುವುದೆ ಆಗಿದೆ.

ಮುಕ್ತಾಯ

ಈ ಕಥೆಯನ್ನು ನಾವು ನಮ್ಮ ಮುಂದಿನ ಹಾರದಲ್ಲ ನಾವು ಮುಂದುವರೆನುತ್ತೇವೆ. ಈ ಅಭಾವ್ಯಾಸದಲ್ಲ, ನಾನು ಅನಂಬಾತವಾದ ಯುತ್ಪಾದ ನರ್ತ್ಯಗಳನ್ನು ಒತ್ತಿ ಹೇಳುತ್ತೇನೆ, ಅದರೆ ಇವುಗಳಿಗಿಂತ ತುಮುಖವಾದವರುಗಳು ಬೇರಲ್ಲ; ಅವುಗಳು ಅಧಿಕೃತ ಅವಶ್ಯಕತೆ ಮತ್ತು ಕೃತಜ್ಞತೆಯ ಅವಶ್ಯಕತೆ. ನಾವು ದೇವಲಿಗೂ ಮತ್ತು ಇತರಲಿಗೆ ಹೆಣ್ಣು ಅಧಿಕೃತಪ್ರಳ್ಬಿಪರಾಗಿರಬೇಕೆಂದು ಮತ್ತು ನಮ್ಮ ಮೆಜ್ಜಿಗೆಯನ್ನು ವ್ಯಕ್ತಪಡಿಸುವರಾಗಿರಬೇಕೆಂದು ನಾನು ಆಶಿಸುವವನಾಗಿದ್ದೇನೆ.

ನಾನು ಮುಗಿಸುತ್ತಿದ್ದಂತೆಯೇ ನಮ್ಮ ವೇದ ಭಾಗದಿಂದ ತೋನೆಯ ಒಂದು ನಂದೇಶವನ್ನು ಎಚೆಯ ಬಯಿಸುತ್ತೇನೆ. ಏಳಣನ ವಾಗ್ವಾನವು ಶಾನೇಮ್ಯ ಸ್ನೇಹ ನಂಬಲು ಕೆಲಿಂಬಾಗಿತ್ತು. ಅದರೆ ವಾಗ್ವಾನವು ಪ್ರವಾದಿಯ ಹೇಳಿದಂತೆಯೇ ಅದರ ಹಾಗೆಯೇ ನೇರವೇಲತು. ದೇವರು ನಮಗೆ ತನ್ನ ವಾಕ್ಯಗಳ ಮೂಲಕ ಅಧ್ಯಾತಮಾದ ವಾಗ್ವಾನಗಳನ್ನು ಮಾಡಿದ್ದಾನೆ:

- ನಾವು ಅತನ ಮರಗನಲ್ಲ ನಂಜಕೆಯಡಬೇಕು ಮತ್ತು ದೀಕ್ಷಾನ್ವಿತ ಹೊಂದಿದಾಗ ನಮ್ಮ ಎಲ್ಲಾ ಹಳೆಯ ಹಾಪಗಳು ಅಳಸಿಹೋಗುತ್ತವೆ (ಮಾತ್ರ 16:16; ಅಪ್ಪೋನ್ತಲರ ಕೃತ್ಯಗಳ 22:16).
- ಒಂದು ವೇಳೆ ನಾವು ನಂಜ ಬಿಫೇಯರಾದರೆ, ಅತನು ನಮ್ಮೊಂದಿಗಿರುತ್ತಾನೆ ಮತ್ತು ನಮ್ಮನ್ನು ಎಂದಿಗೂ ಮರೆತು ಜಡಪ್ಪದಿಲ್ಲ (ಮತ್ತಾಯ 28:19, 20; ಇಜಿಯ 13:5).
- ಒಂದು ವೇಳೆ ನಾವು ನಮ್ಮ ಮನದಲ್ಲ ಅಲ್ಲದೆ ನಂಜಗ್ರಿಕೆಯಲ್ಲ, ಅತನ ಶರ್ಯಾಟೆಯಲ್ಲ ನಂಜಕೆಯಬ್ಧ ಜೀವಿಸಿದ್ದಾರೆ (ಎಥೆನ 2:4), ಅತನು ನಮ್ಮನ್ನು ಶಣ್ಣೀರು ನೋವು ಎಂದಿಗೂ ಇರದ ಸಿಕ್ಯುವಾದ ಪರಲೋಕದಲ್ಲ ವಾಸಿನಲು ಕರೆದೊಯ್ಯವನು (ನೋಡಿಲ ಪ್ರಕಟನೆ 2:10: 21:3, 4).

ಕೆಲವರು ಈನೇಮ್ಯ ಸ್ತೀಯ ಹಾಗೆ ದೇವರ ವಾಗ್ಯನಗಳು “ನಂಬಲು ಅನಾಧ್ಯವಾದ ನಂಗತಿ” ಎಂದು ಹೇಳುತ್ತಾರೆ. ದೇವರು ಹೇಗೆಂದ ತನ್ನ ವಾಗ್ಯನವನ್ನು ಬಹು ಕಾಲದ ಹಿಂದೆ ಆ ಶ್ವಾಸಾಘಾತದ ಸ್ತೀಗೆ ಮಾಡಿದ ವಾಗ್ಯನವನ್ನು ಸಂಪೂರ್ಣಗೊಳಿಸಿದಂತೆ ನಮಗೆ ಮಾಡಿರುವ ವಾಗ್ಯನಗಳನ್ನು ಸಿಕ್ಕಿತಪಾಗಿ ಸಂಪೂರ್ಣಮಾಡುವನು ಎಂಬುದರ ಬಗೆಗೆ ನಿಂತು ಭರವಸದಿಂದಿರು. ನಿಂತು ನಿನ್ನ ಜಿಬಿತದ ಬಗೆಗೆ ಮತ್ತು ನಿನ್ನ ಸಿಕ್ಯುತ್ಪದ ಬಗೆಗೆ ಆತನಲ್ಲ ನಂಜಕೆಯಡಬಹುದು. ಅತನ ವಾಗ್ಯನಗಳನ್ನು ಒಟ್ಟೆಹಳ್ಳಿಲು ನಿಂತು ಸಿದ್ಧಿಸಿದ್ದಿಯಾ? ಕಾಗಾದರೆ ಈ ದಿನವೇ ಆತನ ಬಜೆಗೆ ಬಾ!

ಉಪ್ಪಣಿಗಳು

¹F. W. Krummacher, *Elisha, a Prophet for Our Times* (Grand Rapids, Mich.: Kregel Publications, 1993), 59. ²ಅ ತರುಣೀಯಾದ, ಸ್ತೀಯ ಯಾಕೆ ಆ ಪ್ರಾಣನನ್ನು ಮದುವೆಯಾಳು? ಬಹುಶಃ ಇದು ಕಿಲಯಲಂದ ನಿರ್ಧಾರಣೆಯಾಗಿರಬಹುದು. ³Donald J. Wiseman, *1 and 2 Kings: An Introduction and Commentary*, Tyndale Old Testament Commentaries (Downers Grove, Ill.: Inter-Varsity Press, 1993), 203. ⁴J. Robert Vannoy, notes on 2 Kings, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 529. ⁵Adapted from an article by Karen Maines, quoted in Robert J. Morgan, *Nelson's Complete Book of Stories, Illustrations, & Quotes* (Nashville: Thomas Nelson Publishers, 2000), 452. ⁶C. F. Keil and F. Delitzsch, “1 and 2 Kings,” *Commentary on the Old Testament*, vol. 3, *1 and 2 Kings, 1 and 2 Chronicles, Ezra, Nehemiah, Esther* (Peabody, Mass.: Hendriksen Publishers, 1989), 310; G. Rawlinson, “2 Kings,” *The Pulpit Commentary*, vol. 5, *1 & 2 Kings*, ed. H. D. M. Spence and Joseph S. Exell (Grand Rapids, Mich.: Wm. B. Eerdmans Publishing Co., 1950), 65; James Burton Coffman and Thelma B. Coffman, *Commentary on Second Kings*, James Burton Coffman Commentaries, The Historical Books, vol. 6 (Abilene, Tex.: A.C.U. Press, 1992), 50. ⁷Rawlinson, 65. ⁸Quoted in Paul Lee Tan, *Encyclopedia of 7,700 Illustrations: Signs of the Times* (Rockville, Md.: Assurance Publishers, 1979), 1461. ⁹Ibid. ¹⁰Ibid., 1457.

¹¹Ibid., 1456. ¹²Quoted in James S. Hewitt, ed., *Illustrations Unlimited* (Wheaton, Ill.: Tyndale House Publishers, 1988), 264. ¹³Ibid., 263. ¹⁴Quoted in Herbert V. Prochnow, *1400 Ideas for Speakers and Toastmasters* (Grands Rapids, Mich.: Baker Books, 1994), 114. ¹⁵Hewitt, 264. ¹⁶Wiseman, 204. ¹⁷Vannoy, 529. ¹⁸Matthew Henry,

Commentary on the Whole Bible, ed. Leslie F. Church (Grand Rapids, Mich.: Zondervan Publishing House, 1961), 404. ¹⁹ಆವಶ್ಯಕ ಹೇಳಿಗೆ ಗಜರಣೆಯಾದಷ್ಟು ಎಂಬುದರ ಬಗ್ಗೆ ಯಾವ ವಿವರವನ್ನು ಬ್ಯಾಬಲೋ ಕೊಡುಪುಡಿಲ್ಲ. ನನ್ನ ಉಹಿಯೆಂದರೆ ಈ ಅದ್ಭುತವು ಆಕೆ “ಪೃಥ್ವೀಯಾದ” ಗಂಡನ್ನಲ್ಲ ನೇರವೇಲತ್ತು.